

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ

ಅಧಿಸೂಚನೆ

(ಕರ್ನಾಟಕ ರಾಜ್ಯಪತ್ರ ದಿನಾಂಕ: ಆಗಸ್ಟ್ 23, 2012 ಭಾಗ-4 ಪುಟಸಂಖ್ಯೆ:163-164)

ಸಂಖ್ಯೆ: ಸಂವ್ಯಾಜ್ಞೆ 27 ಕೇಶಾಪ್ತ 2012, ಬೆಂಗಳೂರು, ದಿನಾಂಕ: 31-7-2012.

2012ನೇ ಸಾಲಿನ ಜೂನ್ 4ನೇ ದಿನಾಂಕದ ಭಾರತ ಸರ್ಕಾರದ ಗೆಜೆಟ್‌ನ ವಿಶೇಷ ಸಂಚಿಕೆಯ ಭಾಗ-II ಸೆಕ್ಷನ್ 1 ರಲ್ಲಿ ಪ್ರಕಟವಾದ ಈ ಕೆಳಕಂಡ The Railway Property (Unlawful Possession) Amendment Act, 2012 (No. 25 of 2012) ಅನ್ನು ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಮರು ಪ್ರಕಟಿಸಲಾಗಿದೆ.

MINISTRY OF LAW AND JUSTICE

(Legislative Department)

New Delhi, the 4th June, 2012

The following Act of Parliament received the assent of the President on the 2nd June, 2012, and is hereby published for general information :-

THE RAILWAY PROPERTY (UNLAWFUL POSSESSION) AMENDMENT ACT, 2012.

[No. 25 of 2012]

(4th June, 2012)

An Act to amend the Railway Property (Unlawful Possession) Act, 1966.

Be it enacted by Parliament in the Sixty-third Year of the Republic of India as follows :-

1. Short title and commencement. (1) This Act may be called the Railway Property (Unlawful Possession) Amendment Act, 2012.

(2) It shall come into force on such date as the Central Government may, by notification in the Official Gazette, appoint.

2. Amendment of Section 3. In the Railway Property (Unlawful Possession) Act, 1966 (29 of 1966) (hereinafter referred to as the principal Act), in section 3,-

(i) for the marginal heading, the following marginal heading shall be substituted, namely :-

“Penalty for theft, dishonest misappropriation or unlawful possession of railway property”;

(ii) for the words “Whoever is found, or is proved”, the words “Whoever commits theft, or dishonestly misappropriates or is found, or is proved” shall be substituted ;

(iii) after clause (b), the following Explanation shall be inserted, namely :-

“Explanation.- For the purposes of this section, “theft” and “dishonest misappropriation” Shall have the same meanings as assigned to them respectively in section 378 and section 403 (45 of 1860) of the Indian Penal Code”.

3. Amendment of Section 4. - In section 4 of the principal Act,-

- (i) for the marginal heading, the following marginal heading shall be substituted, namely:-
“Punishment for abetment, conspiracy or connivance at offences.”
- (ii) for the words “Any owner”, the words “Whoever abets or conspires in the commission of an offence punishable under this Act, or any owner” shall be substituted ;
- (iii) the following Explanation shall be inserted, namely :-
“**Explanation,-** For the purposes of this section the words “abet” and “conspire” shall have the same meaning as assigned to them respectively in sections 107 and 120A (45 of 1860) of the Indian Penal Code”.

4. Amendment of section 8. In section 8 of the principal Act,-

- (i) for the marginal heading, the following marginal heading shall be substituted, namely :-
“Inquiry how to be made.”
- (ii) in sub-section (1), for the words “When any person is arrested”, the words “When an officer of the Force receives information about the commission of an offence punishable under this Act, or when any person is arrested” shall be substituted.

V.K. BHASIN,

Secretary to the Govt. of India.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಅಂಜನಿ
ಸಹಾಯಕ ಪ್ರಾರೂಪಕಾರ ಮತ್ತು ಪದನಿಮಿತ್ತ
ಸರ್ಕಾರದ ಉಪ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.